

63625

**Sixth Semester B.Com. Degree Examination,  
September/October 2021**

(CBCS Scheme)

**Accounting and Taxation**

**Paper AC 6.5 – BUSINESS TAXATION**



Time : 3 Hours]

[Max. Marks : 70

Instructions to Candidates : Answers should be written completely either in Kannada or in English.

**SECTION – A/ವಿಭಾಗ - ಎ**

Answer any **FIVE** sub-questions. Each sub-question carries **2** marks :

**(5 × 2 = 10)**

ಯಾವುದಾದರೂ ಐದು ಉಪ-ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಉಪ-ಪ್ರಶ್ನೆಗೆ 2 ಅಂಕಗಳು :

1. (a) Define Partnership.  
ಪಾಲುದಾರಿಕೆ ಎಂದರೇನು?
- (b) Expand AMT and MAT.  
AMT ಮತ್ತು MAT ಪದಗಳನ್ನು ವಿಸ್ತರಿಸಿ.
- (c) What do you mean by block of assets?  
ಆಸ್ತಿಗಳ ಗುಂಪು ಎಂದರೇನು?
- (d) What is e-filing?  
ಈ-ಫೈಲಿಂಗ್ ಎಂದರೇನು?
- (e) What do you mean by self-assessment?  
ಸ್ವಯಂ ಮೌಲ್ಯಮಾಪನ ಎಂದರೇನು?
- (f) What is a Resident Firm?  
ನಿವಾಸಿ ಸಂಸ್ಥೆ ಎಂದರೇನು?
- (g) What is Customs Duty?  
ಆಮದು ಸುಂಕ ಎಂದರೇನು?

## SECTION - B/ವಿಭಾಗ - ಬಿ

Answer any **THREE** questions. Each question carries **6** marks : **(3 × 6 = 18)**

ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಸರಿಯಾದ ಉತ್ತರಕ್ಕೆ 6 ಅಂಕಗಳು :

2. Naveen & Co. had a block of plant and machinery having WDV of ₹ 40,00,000 as on 1<sup>st</sup> April 2019. During the year a new plant costing ₹ 16,00,000 was purchased on 20<sup>th</sup> September 2019.

On 26<sup>th</sup> November 2019, there was a fire accident and as a result, a considerable portion of the old plant was destroyed. The insurance company paid the damages of ₹ 20,00,000. The rate of depreciation applicable is 15%.

Calculate the amount of depreciation U/S 32 of Income Tax Act, 1961.

ನವೀನ್ ಮತ್ತು ಕಂಪನಿಯ ಬಳಿ, ಒಂದು ಯಂತ್ರದ ಗುಂಪು ಇದ್ದು, ದಿನಾಂಕ 1-4-2019ರಂದು ಆದರ WDV ಮೌಲ್ಯವು ₹ 40,00,000 ಇರುತ್ತದೆ. ಪ್ರಸಕ್ತ ವರ್ಷದಲ್ಲಿ, ದಿನಾಂಕ 20-9-2019ರಂದು ₹ 16,00,000 ಮೌಲ್ಯದ ಮತ್ತೊಂದು ಯಂತ್ರವನ್ನು ಕಂಪನಿಯು ಖರೀದಿಸಿರುತ್ತದೆ.

ದಿನಾಂಕ 26-11-2019ರಂದು, ಕಂಪನಿಯಲ್ಲಿ ಬೆಂಕಿ ಅಪಘಾತದಿಂದ, ಹಳೆಯ ಯಂತ್ರವು ಗಣನೀಯ ಪ್ರಮಾಣದಲ್ಲಿ ಹಾನಿಯಾಗಿರುತ್ತದೆ. ವಿಮಾ ಕಂಪನಿಯು, ಪರಿಹಾರವಾಗಿ ₹ 20,00,000ಗಳನ್ನು ನೀಡಿರುತ್ತದೆ. ಯಂತ್ರದ ಸವಕಳಿ ದರ 15% ಆಗಿರುತ್ತದೆ.

ಆದಾಯ ತೆರಿಗೆ ಕಾಯಿದೆಯ 1961, ಸೆಕ್ಷನ್ 32 ಅಡಿಯಲ್ಲಿ ಸವಕಳಿ ಮೊತ್ತವನ್ನು ಕಂಡು ಹಿಡಿಯಿರಿ.

3. State whether the following payments are admissible or inadmissible as per the provisions of Income Tax Act, 1961.

- Loss due to embezzlement by an employee
- Cash expenditure of ₹ 48,000
- Discount allowed
- Interest on loan taken to pay income tax
- Annual listing fees paid to stock-exchange
- Pension paid to employees

ಆದಾಯ ತೆರಿಗೆ ಕಾಯ್ದೆಯ 1961ರ ಪ್ರಕಾರ, ಈ ಕೆಳಗಿನ ಪಾವತಿಗಳು ಸಮ್ಮತಿ ಅಥವಾ ಅಸಮ್ಮತಿ ಖರ್ಚುಗಳೇ ಎಂಬುದನ್ನು ತಿಳಿಸಿ :

- (a) ಸಿಬ್ಬಂದಿಯಿಂದ ನಡೆದ ಹಣದ ದುರುಪಯೋಗ
- (b) ನಗದು ರೂಪದಲ್ಲಿ ಖರ್ಚು ₹ 48,000
- (c) ರಿಯಾಯಿತಿ ನೀಡಿರುವುದು
- (d) ಆದಾಯ ತೆರಿಗೆ ಕಟ್ಟಲು ತೆಗೆದುಕೊಂಡ ಸಾಲದ ಮೇಲಿನ ಬಡ್ಡಿ
- (e) ವಾರ್ಷಿಕ ಲಿಪ್ಪಿಂಗ್ ಶುಲ್ಕ - ಷೇರು ವಿನಿಮಯಕ್ಕೆ ಕಟ್ಟಿರುವುದು
- (f) ನೌಕರರಿಗೆ ನೀಡಲಾದ ಪಿಂಚಣಿ



4. State the provisions of Admissible Remuneration to Partners U/S 40(b) of Income Tax Act, 1961.

ಪಾಲುದಾರರಿಗೆ ಸಮ್ಮತಿಯ ಸಂಭಾವನೆಯ ನಿಬಂಧನೆಗಳನ್ನು - ಸೆಕ್ಷನ್ 40(b) ಆದಾಯ ತೆರಿಗೆ ಕಾಯ್ದೆ 1961ರ ಅಡಿಯಲ್ಲಿ ತಿಳಿಸಿ.

5. Mr. Kumar has the following estimated incomes for the FY 2019-20.

Income from salaries - ₹ 5,00,000

Income from House property - ₹ 2,00,000

Income from other sources - ₹ 50,000

[Interest on Security]

Calculate Advance Tax Instalments.

ಶ್ರೀ ಕುಮಾರ್‌ರವರ FY 2019-20ಕ್ಕೆ ಅಂದಾಜು ಮಾಡಲಾದ ಆದಾಯಗಳು ಕೆಳಕಂಡಂತಿವೆ :

ಸಂಬಳದ ಆದಾಯ - ₹ 5,00,000

ಮನೆಯ ಸ್ವತ್ತಿನ ಮೌಲ್ಯ ಆದಾಯ (ಕಂಡುಹಿಡಿದ) - ₹ 2,00,000

ಇತರ ಆದಾಯ - ₹ 50,000

[ಬಡ್ಡಿ ಆದಾಯ ಕಂಡುಹಿಡಿದ]

ಪಾವತಿಸಬೇಕಾದ ಮುಂಗಡ ಆದಾಯ ತೆರಿಗೆಯನ್ನು (ಕಂತುಗಳನ್ನು) ಕಂಡು ಹಿಡಿಯಿರಿ.

6. State the objectives of Customs Duty.

ಆಮದು ಸುಂಕದ ಉದ್ದೇಶಗಳನ್ನು ವಿವರಿಸಿ.

## SECTION - C/ವಿಭಾಗ - ಸಿ

Answer any **THREE** questions. Each question carries **14** marks : **(3 × 14 = 42)**

ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿಯೊಂದು ಪ್ರಶ್ನೆಗೆ **14** ಅಂಕಗಳು :

7. Balaji Industries imported an equipment from USA for \$ 25,000. From the following information, Calculate Assessable value and Customs Duty payable,

- Design and Development charges \$ 1,000
- Packing charges - primary \$ 500
- Secondary packing charges - \$ 300
- Insurance - Actuals not known
- Commission paid - \$ 800
- Air Freight charges - \$ 2800
- Exchange rate specified by RBI ₹ 72 per \$
- Exchange rate specified by CBEC - ₹ 71 per \$
- BCD - 10%, IGST - 12%

ಬಾಲಾಜಿ ಇಂಡಸ್ಟ್ರಿಸ್ \$ 25,000 ಮೌಲ್ಯದ ಯಂತ್ರವನ್ನು USAದಿಂದ ಆಮದು ಮಾಡಿದೆ. ಕೆಳಕಂಡ ವಿವರಗಳ ಮೇರೆಗೆ ತೆರಿಗೆ ಮೌಲ್ಯ ಮತ್ತು ಅಮದು ಸುಂಕವನ್ನು ಕಂಡು ಹಿಡಿಯಿರಿ :

- ವಿನ್ಯಾಸ ಮತ್ತು ಅಭಿವೃದ್ಧಿ ವೆಚ್ಚ \$ 1,000
- ಪ್ರಾಥಮಿಕ ಪ್ಯಾಕಿಂಗ್ ವೆಚ್ಚ \$ 500
- ದ್ವಿತೀಯ ಪ್ಯಾಕಿಂಗ್ ವೆಚ್ಚ - \$ 300
- ವಿಮಾ ವೆಚ್ಚ - ವೆಚ್ಚ ಮಾಡಲಾದ ಮೊತ್ತ ತಿಳಿಸಿಲ್ಲ
- ಕಮೀಷನ್ - \$ 800
- ವಿಮಾನಯಾನ ಸಾಗಾಣಿಕಾ ವೆಚ್ಚ - \$ 2800
- RBI ನಿಗದಿತ ವಿನಿಮಯ ಮೌಲ್ಯ - ಪ್ರತಿ ಡಾಲರ್‌ಗೆ ₹ 72
- CBEC ನಿಗದಿತ ವಿನಿಮಯ ಮೌಲ್ಯ - ಪ್ರತಿ ಡಾಲರ್‌ಗೆ ₹ 71
- BCD - 10%, IGST - 12%

8. Calculate TDS to the following cases :

- Amount received from LIC policy ₹ 2,00,000
- Amount from sale of building ₹ 52,00,000
- NSS deposit amount received ₹ 50,000
- Professional fees paid to auditor ₹ 40,000
- House rent paid to owner @ ₹ 40,000 per month
- Payment to electrical contractor - ₹ 60,000
- Premature withdrawal from RPF - ₹ 70,000

ಕೆಳಕಂಡ ವಿವರಗಳ ಮೇರಿಗೆ TDS ಮೊತ್ತವನ್ನು ಪ್ರತಿ ಮಾರಾಟಗಳಿಗೆ ಕಂಡು ಹಿಡಿಯಿರಿ :

- LIC ಪಾಲಿಸಿಯಿಂದ ಸ್ವೀಕೃತಿ ಮೊತ್ತ ₹ 2,00,000
- ಕಟ್ಟಡ ಮಾರಾಟದ ಮೊತ್ತ ಹಣ ₹ 52,00,000
- NSS ಠೇವಣಿಯ ಮೊತ್ತ ಸ್ವೀಕೃತಿ ₹ 50,000
- ಆಡಿಟರ್‌ಗೆ ಪಾವತಿಸಲಾದ ವೃತ್ತೀಯ ಮೊತ್ತ ₹ 40,000
- ಮನೆ ಮಾಲೀಕನಿಗೆ ಪಾವತಿಸಲಾದ ಬಾಡಿಗೆ ಮೊತ್ತ ₹ 40,000 ಪ್ರತಿ ತಿಂಗಳಿಗೆ
- ವಿದ್ಯುತ್ ಗುತ್ತಿಗೆದಾರರಿಗೆ ಪಾವತಿಸಲಾದ ಮೊತ್ತ - ₹ 60,000
- RPF ಇಂದ ಅಕಾಲಿಕ ಸ್ವೀಕೃತಿ - ₹ 70,000

9. Sharada Co. Ltd is engaged in the business of manufacture of computer components.

Profit & Loss A/c for the year ending 31<sup>st</sup> March 2020

Particulars	Amount	Particulars	Amount
To Salary to staff	10,40,000	By Gross Profit	1,13,24,800
To Audit Fee	38,400	By Amount withdrawn	
To Bad Debts	48,000	from General Reserve	
To Depreciation	5,20,000	which was credited in	
To Income Tax	2,40,000	1996-97 by debiting	
To Dividend Distribution		P & L A/c	5,12,000
Tax	2,00,000		

63625

Particulars	Amount	Particulars	Amount
To Donation to NDF	1,92,000		
To GST	2,40,000		
To Customs Duty Payable	1,98,400		
To Net profits	91,20,000		
	<u>1,18,36,800</u>		<u>1,18,36,800</u>

Other Information :

- Depreciation allowable as per IT Rules works out to be ₹ 4,65,600
- Brought Forward Business Loss ₹ 11,20,000
- Brought Forward Unabsorbed Depreciation ₹ 4,64,000
- Of the Customs Duty payable, ₹ 38,400 was paid before filing of return

Calculate the Total Income and Tax Liability for the AY - 2020-21.

ಶಾರದಾ ಕಂಪನಿಯು ಕಂಪ್ಯೂಟರ್ ಕಾಂಪೋನೆಂಟ್‌ಗಳ ಉತ್ಪಾದನೆಯ ವ್ಯಾಪಾರ ಮಾಡುತ್ತಿದ್ದು, ಆದರ ಲಾಭ/ನಷ್ಟದ ಖಾತೆ ಕೆಳಕಂಡಂತಿದೆ :

ಲಾಭ ಮತ್ತು ನಷ್ಟ ಖಾತೆ 31-3-2020

ವಿವರಗಳು	ಮೊತ್ತ	ವಿವರಗಳು	ಮೊತ್ತ
ಗೆ ನೌಕರರಿಗೆ ಸಂಬಳ	10,40,000	ಇಂದ ಸ್ಥೂಲ ಲಾಭ	1,13,24,800
ಗೆ ಆಡಿಟ್ ಸಂಬಳ	38,400	ಇಂದ ಸಾಮಾನ್ಯ ನಿಧಿಯಿಂದ ಸ್ವೀಕೃತಿ	
ಗೆ ಕರಡು ಸಾಲ	48,000	(1996-97ರ ನಿಧಿ)	5,12,000
ಗೆ ಸವಕಳಿ	5,20,000		
ಗೆ ಆದಾಯ ತೆರಿಗೆ	2,40,000		
ಗೆ ಲಾಭಾಂಶ ವಿತರಣಾ ತೆರಿಗೆ	2,00,000		
ಗೆ NDF ನಿಧಿಗೆ ಕೊಡುಗೆ	1,92,000		
ಗೆ ಸರಕು ಮತ್ತು ಸೇವೆಗಳ ತೆರಿಗೆ	2,40,000		
ಗೆ ಆಮದು ಸುಂಕ			
ಕಟ್ಟಬೇಕಾಗಿರುವ ಮೊತ್ತ	1,98,400		
ಗೆ ನಿವ್ವಳ ಲಾಭ	91,20,000		
	<u>1,18,36,800</u>		<u>1,18,36,800</u>



ಇತರೆ ವಿವರಗಳು :

- (a) ಆದಾಯ ತೆರಿಗೆ ಕಾಯ್ದೆಯ ಪ್ರಕಾರ ಸವಕಳಿ ನಷ್ಟ ₹ 4,65,600
- (b) ಹಿಂದಿನ ವರ್ಷಗಳ ವ್ಯವಹಾರ ನಷ್ಟ ₹ 11,20,000
- (c) ಹಿಂದಿನ ವರ್ಷಗಳ ಹೊಂದಿಸಲಾಗದ ಸವಕಳಿ ₹ 4,64,000
- (d) ಆಮದು ಸುಂಕ ಕಟ್ಟಬೇಕಾಗಿರುವ ಮೊತ್ತದಲ್ಲಿ ₹ 38,400ಗಳನ್ನು ತೆರಿಗೆ ಕಟ್ಟಬೇಕಾಗಿರುವ ಅಂತಿಮ ದಿನದೊಳಗೆ ಪಾವತಿಸಲಾಯಿತು.

AY - 2020-21 ವರ್ಷದ ಅಂತಿಮ ಆದಾಯ ತೆರಿಗೆಯನ್ನು ಕಂಡು ಹಿಡಿಯಿರಿ.

10. A firm of P, Q & R, which satisfies all conditions of Section 184 and 40(b) for the year ending March 31<sup>st</sup>, 2020 as follows :

Particulars	Amount	Particulars	Amount
To Cost of goods sold	47,90,000	By Sales (Commission	
To Remuneration to Partners		Agency Business)	66,00,000
P	6,00,000	By Rent of House	
Q	9,00,000	Property (Half Portion)	50,000
R	55,000	By Interest on	
To Income Tax	8,000	Debentures	60,000
To Interest to Partners			
@ 13.5% :			
P	40,000		
Q	10,000		
R	60,000		
To Municipal Tax of House			
Property	5,000		
To Other Expenses	2,10,000		
To Net Profit	32,000		
	<u>67,10,000</u>		<u>67,10,000</u>

Other Information :

- (a) Out of the other expenses ₹ 48,500 is not deductible u/s 36,37(1) and 43B.
- (b) On January 15, 2020, the firm pays an outstanding GST Liability of ₹ 2,922 of the Previous Year 2018-19. As this amount pertains to the Previous Year 2018-19, it has not been debited to the aforesaid Profit & Loss A/c.
- (c) The firm owns a house, the ground floor is used for business purposes, the first floor is given on rent.

Find out the Net Income of the Firm and tax treatment of payments to partners in their hand for the Assessment Year 2020-21.

P, Q ಮತ್ತು R, ಪಾಲುದಾರರುಗಳ ಪಾಲುದಾರಿಕಾ ಸಂಸ್ಥೆಯು ಮಾರ್ಚ್-31-2020ಕ್ಕೆ ವರ್ಷಾಂತ್ಯಕ್ಕೆ ಸೆಕ್ಷನ್ 184 ಮತ್ತು ಸೆಕ್ಷನ್ 40(b) ನಿಬಂಧನೆಗಳಿಗೆ ಒಳಪಟ್ಟಿದ್ದು ಸಂಸ್ಥೆಯ ವಿವರಗಳು ಈ ಕೆಳಕಂಡಂತಿದೆ :

ವಿವರಗಳು	ಮೊತ್ತ	ವಿವರಗಳು	ಮೊತ್ತ
ಗೆ ಸರಕುಗಳ ಮಾರಾಟ ಬೆಲೆ	47,90,000	ಇಂದ ಮಾರಾಟದ ಆದಾಯ	
ಗೆ ಪಾಲುದಾರರ ಸಂಭಾವನೆ		(ಕಮೀಷನ್ ಏಜೆನ್ಸಿ)	66,00,000
P	6,00,000	ಇಂದ ಮನೆ ಸ್ವತ್ತಿನಿಂದ ಬಾಡಿಗೆ	
Q	9,00,000	(ಅರ್ಧ ಭಾಗ)	50,000
R	55,000	ಇಂದ ಡಿಬೆಂಚರ್‌ಗಳಿಂದ	
ಗೆ ಆದಾಯ ತೆರಿಗೆ	8,000	ಬಡ್ಡಿ ಆದಾಯ	60,000
ಗೆ ಪಾಲುದಾರಿಗೆ ಬಡ್ಡಿ @ 13.5% :			
P	40,000		
Q	10,000		
R	60,000		
ಗೆ ಮನೆ ಆಸ್ತಿಯ			
ಮುನಿಸಿಪಾಲಿಟಿ ತೆರಿಗೆ	5,000		
ಗೆ ಇತರ ವೆಚ್ಚಗಳು	2,10,000		
ಗೆ ನಿವ್ವಳ ಲಾಭ	32,000		
	<u>67,10,000</u>		<u>67,10,000</u>



63625

ಇತರ ವಿವರಗಳು :

- (a) ಇತರ ವೆಚ್ಚಗಳಲ್ಲಿ ಸೆಕ್ಷನ್ 36,37(1) ಮತ್ತು 43B ಅಡಿಯಲ್ಲಿ ₹ 48,500ಗಳು ಅಸಮ್ಮತಿಯ ವೆಚ್ಚಗಳು.
- (b) ದಿನಾಂಕ 15, 2020ರಂದು ಬಾಕಿ ಉಳಿದ GST - ₹ 2,922ಗಳನ್ನು ಪಾವತಿಸಲಾಯಿತು. ಸದರಿ ವೆಚ್ಚ ಹಿಂದಿನ ವರ್ಷ 2018-19ದ ವೆಚ್ಚವಾದ್ದರಿಂದ, ಇದನ್ನು ಲಾಭ-ನಷ್ಟ ಖಾತೆಯಲ್ಲಿ ತೆಗೆದುಕೊಂಡಿರುವುದಿಲ್ಲ.
- (c) ಮೇಲೆ ಸೂಚಿಸಿರುವ ಮನೆಯು, ಸದರಿ ಪಾಲುದಾರರ ಸಂಸ್ಥೆಯದಾಗಿದ್ದು, ಇದರ ನೆಲ ಮಹಡಿಯನ್ನು ವ್ಯವಹಾರಕ್ಕೆ ಉಪಯೋಗಿಸಿ, ಮೊದಲನೆಯ ಮಹಡಿಯನ್ನು ಬಾಡಿಗೆಗೆ ನೀಡಲಾಗಿರುತ್ತದೆ. AY 2020-21 ವರ್ಷದ ಸಂಸ್ಥೆಯ ನಿವ್ವಳ ಆದಾಯವನ್ನು ಕಂಡು ಹಿಡಿಯಿರಿ ಮತ್ತು ಪಾಲುದಾರರುಗಳ ಆದಾಯ ತೆರಿಗೆಯನ್ನು ಕಂಡು ಹಿಡಿಯಿರಿ.

11. Following is the P & L A/c of Sriram Co. for the PY 2019-20.

Particulars	Rs.	Particulars	Rs.
To Establishment expenses	8,00,000	By Gross profits	38,40,000
To Rent & Taxes	88,000	By Rent Received	2,56,000
To Depreciation	1,92,000	By Profit on sale of fixed asset	1,18,400
To Fire Insurance	54,400	By Interest on Government Securities	76,800
To Provision for Tax	9,92,000	By Dividend received from Indian company	64,000
To Entertainment expenses	46,080		
To Donation to Rajiv Gandhi Foundation	32,000		
To General Expenses	2,09,600		
To Proposed dividend	33,600		
To Net Profits	19,07,520		
	<u>43,55,200</u>		<u>43,55,200</u>

Additional Information :

- (a) General Expenses include a sum of ₹ 30,720 as Municipal tax and ₹ 5,120 as insurance on house-property let out.
- (b) Depreciation admissible as per IT Act ₹ 1,60,000
- Compute the Total Income of the Company for the AY 2020-21.

63625

ಶ್ರೀ ರಾಮ್ ಕಂಪನಿಯ 2019-20 ವರ್ಷದ ಲಾಭ-ನಷ್ಟ ಖಾತೆಯು, ಈ ಕೆಳಕಂಡಂತಿದೆ :

ವಿವರಗಳು	ಮೊತ್ತ	ವಿವರಗಳು	ಮೊತ್ತ
ಗೆ ಸ್ಥಾಪನಾ ವೆಚ್ಚ	8,00,000	ಇಂದ ಸ್ಥೂಲ ಲಾಭ	38,40,000
ಗೆ ಬಾಡಿಗೆ ಮತ್ತು ತೆರಿಗೆ	88,000	ಇಂದ ಬಾಡಿಗೆಯ ಆದಾಯ	2,56,000
ಗೆ ಸವಕಳಿ	1,92,000	ಇಂದ ಸ್ಥಿರಾಸ್ತಿ ಮಾರಾಟದಿಂದ ಲಾಭ	1,18,400
ಗೆ ಅಗ್ನಿ ವಿಮಾ	54,400	ಇಂದ ಸರ್ಕಾರಿ ಭದ್ರತಾ ಹೂಡಿಕೆಗಳ	
ಗೆ ತೆರಿಗೆ ಮುನ್ನೇರ್ಪಾಡು	9,92,000	ಮೇಲಿನ ಬಡ್ಡಿ	76,800
ಗೆ ಮನೋರಂಜನಾ ವೆಚ್ಚ	46,080	ಇಂದ ಸ್ವದೇಶೀಯ ಕಂಪನಿಯಿಂದ	
ಗೆ ರಾಜೀವ್ ಗಾಂಧಿ		ಲಾಭಾಂಶ	64,000
ಪ್ರತಿಷ್ಠಾನಕ್ಕೆ ದೇಣಿಗೆ	32,000		
ಗೆ ಸಾಮಾನ್ಯ ವೆಚ್ಚ	2,09,600		
ಗೆ ಪ್ರಸ್ತಾಪಿಸಲಾದ ಲಾಭಾಂಶ	33,600		
ಗೆ ನಿವ್ವಳ ಲಾಭ	19,07,520		
	<u>43,55,200</u>		<u>43,55,200</u>

ಹೆಚ್ಚಿನ ಮಾಹಿತಿ :

- (a) ಸಾಮಾನ್ಯ ವೆಚ್ಚಗಳಲ್ಲಿ, ಮನೆ ಆಸ್ತಿ ಬಾಡಿಗೆಗೆ ನೀಡಿದ್ದಕ್ಕೆ ಸಂಬಂಧಪಟ್ಟಂತೆ ₹ 30,720 ಮುನಿಸಿಪಾಲಿಟಿ ತೆರಿಗೆ ಮತ್ತು ₹ 5,120ಗಳು ವಿಮೆ ವೆಚ್ಚಗಳು ಸೇರಿಕೊಂಡಿವೆ.
- (b) ಆದಾಯ ತೆರಿಗೆ ಕಾಯ್ದೆಯ ಅಡಿಯಲ್ಲಿ ಕಳೆಯಬಹುದಾದ ಸವಕಳಿ ₹ 1,60,000

AY 2020-21 ವರ್ಷಕ್ಕೆ ಸಂಬಂಧಪಟ್ಟಂತೆ, ಕಂಪನಿಯ ಒಟ್ಟು ಆದಾಯವನ್ನು ಕಂಡು ಹಿಡಿಯಿರಿ.